



ಕುಟುಂಬ ನೈತಿಕ ಪಾಠ ನೀಡಲಿ

ಡಿ. 19 ರ ಅತ್ಯಾಚಾರ ವಿರೋಧಿ ಸಂಚಿಕೆಯ ಎಲ್ಲ ಲೇಖನಗಳೂ ಚೆನ್ನಾಗಿವೆ. ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದರೆ ಬೆಳೆಯುವ ಮಗುವಿಗೆ ಸಿಗಬೇಕಾದ ನೈತಿಕತೆಯ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಪಾಠಗಳನ್ನು ನೀಡುವುದರಲ್ಲಿ ಕುಟುಂಬ ಎನ್ನುವ ಸಾಮಾಜಿಕ ಸಂಸ್ಥೆ ಎಡವುತ್ತಿದೆಯೇ ಎಂದೆ ನಿಸುತ್ತದೆ. ಒಂದು ಕಾಲಕ್ಕೆ ಕುಟುಂಬದಲ್ಲಿ ಸಿಗುತ್ತಿದ್ದ ಕಟ್ಟುನಿಟ್ಟಿನ ನೈತಿಕ ಶಿಕ್ಷಣ ಇಂದಿನ ಕುಟುಂಬದಲ್ಲಿ ಸಿಗದೇ ಇರುವುದೇ ಮಕ್ಕಳು ತಮ್ಮ ಮನಸ್ಸೋ ಇಚ್ಛೆ ಬೆಳೆಯಲು ಕಾರಣವಾಗುತ್ತಿದೆ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಯೋಚಿಸದೆಯೇ ಈ ರೀತಿಯ ಸಮಾಜಘಾತಕ ಚಟುವಟಿಕೆಯಲ್ಲಿ ಭಾಗಿದಾರರಾಗುತ್ತಿದ್ದಾರೆ. ಕುಟುಂಬಗಳು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತರಿಸಿ, ಸಾಮಾಜಿಕವಾಗಿ ಕೃತ್ಯಗಳಿಗೆ ಒದಗಬಹುದಾದ ಶಿಕ್ಷೆಗಳ ಬಗ್ಗೆ



ಅರಿವು ಮೂಡಿಸಬೇಕು. ಆಗಲಾದರೂ ಮಕ್ಕಳ ಮನಸ್ಸಿನಲ್ಲಿ ಬದಲಾವಣೆಯ ಗಾಳಿ ಬೀಸಬಹುದು.

—ರಾಜು ಹಗ್ಗದ, ಇಣಚಗಲ್

ಅತ್ಯಾಚಾರಗಳು ನಡೆಯುತ್ತಲೇ ಇರುತ್ತವೆ. ಎಷ್ಟು ಜನರನ್ನು ಜೈಲಿನಲ್ಲಿ ಬಂಧಿಸಿ ಇಡಲು ಸಾಧ್ಯ? ಅವರು ಮತ್ತೆ ಹೊರಗೆ ಬಂದರೆ ಪುನಃ ಅದೇ ಚಾಳಿ ಮುಂದುವರಿಸುತ್ತಾರೆ. ಕೋಟ್ಯಂತರ ಮಂದಿಯಲ್ಲಿ ಈ ರೀತಿ ಪಾತಕಿಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಎನ್‌ಕೌಂಟರ್! ಸರಿಯಾದ ಕ್ರಮ.

—ಎನ್.ಎಸ್.ಚಂದ್ರಶೇಖರ್, ಬೆಂಗಳೂರು

‘ಅತ್ಯಾಚಾರಕ್ಕೆ ಧಿಕ್ಕಾರ’ ಸಂಚಿಕೆಯ ಲೇಖನಗಳ ಪೈಕಿ ಅರುಣ್ ಜೋಳದಕೂಡ್ಲಿಗಿ ಅವರ ‘ಮಕ್ಕಳಿಗೆ ಬದುಕುವುದಕ್ಕೆ ಕಲಿಸೋಣ’ ಬರಹ ಹೆಚ್ಚು ಪ್ರಸ್ತುತವಾಗಿದೆ. ಎಲ್ಲ ಲೇಖನಗಳೂ ಹೆಣ್ಣನ್ನು

ಕೇಂದ್ರವಾಗಿರಿಸಿಕೊಂಡಿದ್ದರೆ, ಈ ಲೇಖನದಲ್ಲಿ ಮಾತ್ರ ಗಂಡು ಮಕ್ಕಳನ್ನು ಬೆಳೆಸುವ ರೀತಿ ಹಾಗೂ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಬುದ್ಧಿ ಹೇಳಿ ಬೆಳೆಸುವಂತೆಯೇ ಗಂಡು ಮಕ್ಕಳಿಗೂ ಹೆಣ್ಣನ್ನು ಗೌರವಿಸುವಂತೆ ತಿಳಿಸುವ ಹಾಗೂ ಅದಕ್ಕೆ ಪೂರಕವಾದ ವಾತಾವರಣವನ್ನು ಮನೆಯಲ್ಲಿ ನಿರ್ಮಿಸುವ ಅವಶ್ಯಕತೆಯ ಮೇಲೆ ಬೆಳಕು ಚೆಲ್ಲಿರುವುದು ವಿಶೇಷ ಮತ್ತು ಅತ್ಯಂತ ಪ್ರಸ್ತುತವಾದದ್ದು.

—ಎಸ್. ಚಂದ್ರಕಾಂತ್, ಬೆಂಗಳೂರು

ಅತ್ಯಾಚಾರ ಅತ್ಯಂತ ಮನಕಲಕುವಂತಹ ವಿಚಾರ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಸ್ವಾವಲಂಬಿಗಳಾಗಿದ್ದು ಪುರುಷ ಸಮಾನರಾಗಿ ಬೆಳೆಯುತ್ತಿದ್ದಾರೆ. ವೃತ್ತಿಪರರಾಗಿರುವಾಗ ಸಮಾಜದಲ್ಲಿ ಇಂತಹ ನೀಚ ಪ್ರಸಂಗಗಳು ಸಂಭವಿಸಿದರೆ ಯಾವ ರೀತಿಯ ಸಹಾಯ ಯಾರಿಂದ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕಾಮುಕರು ಲೈಂಗಿಕ ದೌರ್ಜನ್ಯ ಎಸಗಲು ಪ್ರೇರಣೆ ಅನೇಕ ಸಿನಿಮಾ ದೃಶ್ಯಗಳೂ ಕಾರಣವಾಗಿದೆ. ಲೈಂಗಿಕ ಶಿಕ್ಷಣ, ಕಾನೂನು, ಜೀವಾವಧಿ ಶಿಕ್ಷೆ ಅಥವಾ ಗಲ್ಲಿಗೇರಿಸುವುದರಿಂದ ಕಾಮುಕರಲ್ಲಿ ಸುಧಾರಣೆ ತರಲಾಗದು. ಪ್ರತಿಯಾಗಿ ಸುರಕ್ಷಿತ ಕ್ರಮ ಕೈಗೊಳ್ಳುವುದು ಬಹುಮುಖ್ಯ.

—ಮಧುರಾ ಸುಬ್ರಹ್ಮಣ್ಯ, ಬೆಂಗಳೂರು

ಅರ್ಥಪೂರ್ಣ ಸಂಪಾದಕೀಯ

ಡಿ. 26ರ ಸಂಚಿಕೆಯಲ್ಲಿ ಪ್ರಕಟವಾದ ರಘುನಾಥ ಚ. ಹ. ಅವರ ಸಂಪಾದಕೀಯ ತುಂಬಾ ಮಾರ್ಮಿಕವಾಗಿ ಮೂಡಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ರೈತರು ಅಥವಾ ಇತರ ಜಮೀನುದಾರರು ತಮ್ಮ ಮನೆ ಹತ್ತಿರ ಅಥವಾ ಹೊಲಗಳಲ್ಲಿ ಕೊಳವೆಬಾವಿ ತೋಡಿಸಿ ಅದನ್ನು ಮುಚ್ಚಿದೇ ಹಾಗೇ ಬಿಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದ ಅದೆಷ್ಟೋ ಅವಘಡಗಳು ನಡೆದು ಅನೇಕ ಮಕ್ಕಳು ಬಲಿಯಾದ ಪ್ರಸಂಗಗಳಿವೆ. ಸರ್ಕಾರ ಇತ್ತೀಚೆಗೆ ಈ ಬಗ್ಗೆ ಸೂಕ್ತ ಕಾನೂನು ಮಾಡಿದ್ದರೂ ಅದು ಸಮರ್ಪಕವಾಗಿ ಜಾರಿಯಾಗದೇ ಇರುವುದರಿಂದ ಅವಘಡಗಳು ಹೆಚ್ಚುತ್ತಲೇ ಇವೆ. ಆದ್ದರಿಂದ ಕೊಳವೆಬಾವಿ ತೋಡಿಸುವವರು ಮಾನವೀಯತೆ ದೃಷ್ಟಿಯಿಂದ ಸ್ವಯಂಪ್ರೇರಣೆಗೊಳಗಾಗಿ ಅವುಗಳನ್ನು ಮುಚ್ಚುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಪಾದಕೀಯ ಕಣ್ತೆರೆಸುವಂತಿದೆ.

—ಎಚ್. ಆರ್. ವಸ್ತ್ರದ, ಧಾರವಾಡ

ಆತುರದ ಪ್ರವಾಸ ಅಪೂರ್ಣ ಮಾಹಿತಿ

ಡಿ.26ರ ಸಂಚಿಕೆಯ ಪ್ರವಾಸ ಕಥನದಲ್ಲಿ ವೀಣಾ ರಾವ್ ಅವರು ಗುವಾಹಟಿ ಓ ಚಿರಾಪುಂಜಿ ಬಗ್ಗೆ ಬರೆದಿದ್ದಾರೆ. ಈ ಲೇಖನದಲ್ಲಿ ಕೆಲವು ಕೊರತೆಗಳಿವೆ. ಭಾರತದಲ್ಲಿ ಅತ್ಯಧಿಕ ಮಳೆ ಬೀಳುವ ಪ್ರದೇಶ ಎಂಬ ಹೆಗ್ಗಳಿಕೆ ಚಿರಾಪುಂಜಿಯದ್ದು ಎಂಬ ಮಾಹಿತಿ ತೀರಾ ಹಳೆಯದು. ಇಲ್ಲಿಂದ ಸುಮಾರು ಎಂಬತ್ತು ಕಿ.ಮೀ. ದೂರದ ಮೌಸಿನ್‌ರಾಮ್ ಎಂಬ ಪ್ರದೇಶಕ್ಕೆ ಅತ್ಯಧಿಕ ವಾರ್ಷಿಕ ಮಳೆ ಬೀಳುವ ದಾಖಲೆ ಇದೆ. ಇದು ಭಾರತದಲ್ಲಿ ಅಷ್ಟೇ ಅಲ್ಲ, ಇಡೀ ಪ್ರಪಂಚದಲ್ಲೇ ಅಧಿಕ. ಎರಡು ಸ್ಥಳಗಳಲ್ಲಿರುವ ಜೀವಂತ ಬೇರುಗಳ ಸೇತುವೆ ಹಾಗೂ ನೊಕಾಲಿಕಾಯ್ ಜಲಪಾತ ನೋಡದಿದ್ದರೆ ಚಿರಾಪುಂಜಿ ಪ್ರವಾಸ ಅಪೂರ್ಣವೇ ಸರಿ.

—ಡಾ. ಉದಯರವಿ ಶಾಸ್ತ್ರಿ, ಬೆಂಗಳೂರು

ವೀಣೆ ಸಾರ್ವಭೌಮ



ಡಿ. 19ರ ಸಂಚಿಕೆಯಲ್ಲಿ ಪ್ರಕಟವಾದ ‘ವೀಣೆ ಸಾರ್ವಭೌಮ’ ಉಮಾ ಅನಂತ್ ಅವರ ಲೇಖನ ಸೊಗಸಾಗಿ ಮೂಡಿಬಂದಿದೆ. ಪದ್ಯಭೂಷಣ ಸಹಿತ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ, ‘ಒಂದೇ ಒಂದು ಪರಿಕ್ಷೆಯನ್ನೂ ಬರೆಯದೆ ಡಾಕ್ಟರೇಟ್ ಪದವಿ ಪಡೆದ’ ಎಂದು ತಮ್ಮನ್ನು ತಾವೇ ತಮಾಷೆ ಮಾಡಿಕೊಂಡಿದ್ದ ದೊರೆಸ್ವಾಮಿ ಅಯ್ಯಂಗಾರರಿಗೆ ಶತನಮನ.

ತಳಿ ತಾಪಸಿ ಅಭಿನಂದನೀಯ

ಡಿ.26ರ ಸಂಚಿಕೆಯಲ್ಲಿ ಲೇಖಕಿ ನಾ. ಕಾರಂತ ಪೆರಾಜಿ ಪರಿಚಯಿಸಿದ ಅಪ್ಪಟ ಕೃಷಿ ಬದುಕಿನ, ‘ನಾನು ಈಗಲೂ ಭತ್ತದ ಕೃಷಿಯಲ್ಲಿ ವಿದ್ಯಾರ್ಥಿ’ ಎನ್ನುವ ಕೃಷಿಯಲ್ಲಿ ಋಷಿ ಸದೃಶವಾಗಿ ಬದುಕಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಳಿ ತಾಪಸಿ ಕಿಲ್ಲೂರಿನ ಬಿ.ಕೆ. ದೇವರಾವ್ ಬದುಕು ಮತ್ತು ಅವರ ವ್ಯಕ್ತಿತ್ವ ಅಭಿನಂದನೀಯವಾದದ್ದು.

—ಪಿ. ಜಯವಂತ ಪೈ, ಕುಂದಾಪುರ